

ತುಲಾ



ಜೀವನದ ಪ್ರಮುಖ
ವಿಷಯಗಳ ಬಗ್ಗೆ
ಹೆಚ್ಚು ಗಂಭೀರವಾಗಿ
ಯೋಚಿಸಲು ಪ್ರಾರಂಭಿಸುವಿರಿ.
ಹಣಕಾಸಿನ ವಿಷಯಗಳಲ್ಲಿ ಪ್ರಾಮಾಣಿಕತೆ
ಇರಲಿ. ನಿಮ್ಮ ನಂಬಿಕೆ, ಆದರ್ಶಗಳನ್ನು
ಇತರರ ಮೇಲೆ ಹೇರಬೇಡಿ.
ಶುಭ: 15, 16, 17, 30
ಅಶುಭ: 8, 25, 28, 29

ಮಕರ



ಇದು ವಿಶಾಂತಿ ಮತ್ತು
ವಿಹಾರಕ್ಕೆ ಸೂಕ್ತ
ಸಮಯ. ನಿಮ್ಮ ನೆಚ್ಚಿನ
ಹವ್ಯಾಸಕ್ಕೂ ಆದ್ಯತೆ ನೀಡಿ. ಬಿಡುವಿನ
ವೇಳೆಯಲ್ಲಿ ಸ್ವಜನಕೀಲ ಚಟುವಟಿಕೆಗಳು,
ಮನರಂಜನೆ ಅಥವಾ ನಿಮ್ಮಿಷ್ಟದ
ಕೆಲಸಗಳಲ್ಲಿ ನಿರತರಾಗಿರಿ.
ಶುಭ: 7, 8, 10, 23, 24
ಅಶುಭ: 1, 20, 25, 28

ವೃಶ್ಚಿಕ



ಪ್ರಮುಖ
ಪಾಲುದಾರಿಕೆಯಲ್ಲಿ
ತೊಡಕುಗಳು
ಉದ್ಭವಿಸಬಹುದು; ಇದು ವಾದವಿವಾದಕ್ಕೆ
ಕಾರಣವಾಗಬಹುದು. ಕೆಲವು
ಬದಲಾವಣೆಗಳು ನಿಮಗೆ ತಾಳ್ಮೆಯ
ಪಾಠಗಳನ್ನು ಕಲಿಸುತ್ತವೆ.
ಶುಭ: 12, 16, 18, 19
ಅಶುಭ: 13, 14, 15, 24

ಕುಂಭ



ಮನೆ ಮತ್ತು ಕುಟುಂಬ
ನಿಮ್ಮ ಆದ್ಯತೆಯಾಗಿವೆ.
ಆಶಾವಾದಿಯಾಗಿರಿ
ಮತ್ತು ಬಹಳ ದಿನಗಳಿಂದ
ಮುಂದೂಡುತ್ತಿರುವ ಯೋಜನೆಗಳನ್ನು
ಕೈಗೆತ್ತಿಕೊಳ್ಳಿ. ಅನಗತ್ಯ ಮಾತಿನಿಂದ
ಭಿನ್ನಾಭಿಪ್ರಾಯ ಬರಬಹುದು.
ಶುಭ: 1, 2, 18, 28, 29
ಅಶುಭ: 5, 24, 29

ಧನು



ನಿಮ್ಮ ದೈನಂದಿನ
ಅಭ್ಯಾಸಗಳ ಮೇಲೆ
ಗಮನವಿರಲಿ. ಉಟ-
ವ್ಯಾಯಾಮ ತಪ್ಪಿಸಬೇಡಿ. ವೃತ್ತಿಯಲ್ಲಿ
ಗಮನಾರ್ಹ ಬದಲಾವಣೆಗಳಾಗಬಹುದು.
ಅವುಗಳನ್ನು ನಿಮ್ಮ ಅನುಕೂಲಕ್ಕೆ
ತಕ್ಕಂತೆ ಬಳಸಿಕೊಳ್ಳಿ.
ಶುಭ: 7, 13, 20, 21, 22
ಅಶುಭ: 11, 12, 14, 15, 16

ಮೀನ



ನಿಮ್ಮ
ಜೀವನಶೈಲಿಯನ್ನು
ಮೌಲ್ಯಮಾಪನ
ಮಾಡಿ. ದೈನಂದಿನ ಜೀವನವನ್ನು ಹೆಚ್ಚು
ತೃಪ್ತಿಕರಗೊಳಿಸುವ ಯೋಜನೆಗಳನ್ನು
ಸಿದ್ಧಪಡಿಸಿ. ನಿಮ್ಮನ್ನು ನೀವು
ಅರ್ಥೈಸಿಕೊಳ್ಳಲು ಇದು ಸುಸಮಯ.
ಶುಭ: 1, 2, 19, 28, 29
ಅಶುಭ: 5, 24, 25, 29